

ಮಡಿ ಮಡಿ ಮಡಿಯೆಂದು ಮೂರ್ಮಾರು ಹಾರುತಿ

- 1. Ref.:** Shri Purandara Dasara Sahitya Part – 5, Loka Neeti, edited by Shri Betageri Krishna Sharma and Shri Bengeri Huchhu Rayaru.
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
- 3. Note:** The lyrics are as per Ref. 1. Lyrics are almost similar to that of Ref. 2 except few differences which are mentioned in **yellow highlights**. Singer has followed lyrics as in Ref. 2.

ರಾಗ: ನಾದನಾಮಕ್ರಿಯೆ ತಾಳ: ಆದಿ

ಮಡಿ ಮಡಿ ಮಡಿಯೆಂದು ಮೂರ್ಮಾರು ಹಾರುತಿ
ಮಡಿಯೆಲ್ಲಿ (ಬಂದಿತೊ) (ಬಂತೆ) ಬಿಕನಾಶಿ || ಪ ||

ಮಾಡಿಯೂ ನೀನೆ ಮೈಲಿಗೆ ನೀನೆ
ಸುಡಲಿ ನಿನ್ನ ಮಡಿ ಬಿಕನಾಶಿ || ಅಪ ||

ಎಲುವು ಚರ್ಮ ಮಲ ಮೂತ್ರ ಗುಂಡಿಯಲಿ
ನಲಿಯುತ (ನಿಂತೆಯೊ) (ನಿಂತೆಯೆ) ಬಿಕನಾಶಿ
ನೆಲೆಗೊಂಡ ನವ ದ್ವಾರದ ಹೊಳೆಯೊಳು
(ನರಳುತ) (ಅಳುತ) ನೀ ಬಿದ್ದೆ ಬಿಕನಾಶಿ || ೧ ||

ಹುಟ್ಟಲು ಸೂತಕ ಸಾಯಲು ಸೂತಕ
ನಟ್ಟ ನಡುವೆ ಬಂತೆ ಬಿಕನಾಶಿ
(ಬಿಟ್ಟು ಬಿಡದೆ ಕಾವೇರಿಯು) (ಪಟ್ಟಣ ಕಾವೇರಲಿ) ಮುಳುಗಲು (ನಿನ್ನ)
ಮುಟ್ಟು (ಹೋಹುದೆ) (ಹೋಗುವುದೆ) ಬಿಕನಾಶಿ || ೨ ||

ಚರ್ಮವ ತೊಳೆದರೆ ಕರ್ಮವು (ಹೋಹುದೆ) (ಹೋಗುವುದೆ)
ಮರ್ಮವ ತಿಳಿಯದೆ ಬಿಕನಾಶಿ
ಬೊಮ್ಮನಯ್ಯ ಪುರಂದರ ವಿಠಲನ ಪಾಡಿ

ನಿರ್ಮಲದಿ (ಬಾಳೆಲೋ) (ಬಾಳೆ) ಬಿಕನಾಶಿ || ೩ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಮನಃ ಶುಚಿಯೆ ನಿಜವಾದ ಮಾಡಿ ಎಂಬುದನ್ನು ದಾಸರು ಈ ಹಾಡಿನಲ್ಲಿ ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದಾರೆ.

ಬಿಕನಾಸಿ = ತಿರಿದು ಕೂಳು ತಿನ್ನುವವ

ಮುಟ್ಟು = ಮೈಲಿಗೆ

Classification: Keerthane

Ankita: purandara vittala

Location: NA

Category: samsara chitragalu

Sub-Category: madi, mailige, bikanashi, nadi, huttu, marana, karma, nadi,

Pravachana: NA

Explanation: NA